

November 14, 2022

To

BSE Limited Department of Corporate Services Listing Department P J Towers, Dalal Street, Mumbai - 400001 <i>Scrip Code: 542367</i>	National Stock Exchange of India Limited Listing Department, Exchange Plaza, Plot no. C/1, G Block, Bandra-Kurla Complex, Bandra (E), Mumbai - 400051 <i>Scrip Symbol: XELPMOC</i>
--	--

Dear Sir/Madam,

Sub: Intimation under Regulation 30 and Regulation 47(3) of SEBI (Listing Obligations and Disclosure Requirements) Regulations, 2015 ("Listing Regulations")

In accordance with Regulation 30 and Regulation 47(3) of Listing Regulations, please find enclosed herewith copy of advertisements giving information of the financial results as specified in Regulation 33 of Listing Regulations.

The above mentioned advertisement is published in Financial Express (English Newspaper) & Hosadigantha (Kannada Newspaper) on November 13, 2022.

The same has also been uploaded on the Company's website which may be viewed at <https://www.xelpmoc.in/regulationsub>.

Kindly take the same on record.

Thanking you,


Yours faithfully,

For Xelpmoc Design and Tech Limited



Vaishali Kondbhar
Company Secretary

Encl: As above



Reliance Communications Limited

Website: www.rcom.co.in

Registered Office: H Block, 1st Floor, Dhirubhai Ambani Knowledge City, Navi Mumbai - 400 710
CIN : L45309MH2004PLC147531

I. Extract from the Consolidated Financial Results for the quarter and half year ended September 30, 2022.

(₹ in crore)

Sl. No.	Particulars	Quarter ended			Half Year ended		Year ended
		30/9/2022 (Unaudited)	30/6/2022 (Unaudited)	30/9/2021 (Unaudited)	30/9/2022 (Unaudited)	30/9/2021 (Unaudited)	31/3/2022 (Audited)
1	Total Income from Operations (net)	131	129	148	260	302	584
2	Net Profit/ (Loss) for the period (before tax, Exceptional and/ or Extra Ordinary Items)	(66)	(68)	(45)	(134)	(120)	(232)
3	Net Profit/ (Loss) for the period before tax (after Exceptional and/ or Extra Ordinary Items)	(66)	(68)	(45)	(134)	(120)	(232)
4	Net Profit/ (Loss) for the period after tax (after Exceptional and/ or Extra Ordinary Items)	(66)	(68)	(47)	(134)	(123)	(231)
5	Profit/(Loss) after Tax from Discontinued Operations	(1,773)	(1,695)	(1,582)	(3,468)	(3,118)	(6,406)
6	Total Comprehensive Income for the period [Comprising Profit/ (Loss) for the period (after tax) and Other Comprehensive Income (after tax)]	(1,682)	(1,810)	(1,627)	(3,492)	(3,257)	(6,684)
7	Equity Share Capital (Equity Share of Rs. 5 each)	1,383	1,383	1,383	1,383	1,383	1,383
8	Earnings Per Share (of Rs. 5/- each) (Basic and Diluted) - Rs.						
	(Before exceptional Items)						
	(a) Continuing Operations	(0.24)	(0.25)	(0.17)	(0.49)	(0.45)	(0.84)
	(b) Discontinued Operations	(0.85)	(0.77)	(0.89)	(1.61)	(1.77)	(3.46)
	(c) Continuing and Discontinued Operations (After exceptional Items)	(1.09)	(1.02)	(1.06)	(2.10)	(2.22)	(4.30)
	(a) Continuing Operations	(0.24)	(0.25)	(0.17)	(0.49)	(0.45)	(0.84)
	(b) Discontinued Operations	(6.46)	(6.18)	(5.75)	(12.64)	(11.33)	(23.28)
	(c) Continuing and Discontinued Operations	(6.70)	(6.43)	(5.92)	(13.13)	(11.78)	(24.12)
	*Not annualised for Quarter and Half Year						

II. Additional Information of Standalone Financial Results for the quarter and half year ended September 30, 2022.

(₹ in crore)

Sl. No.	Particulars	Quarter ended			Half Year ended		Year ended
		30/9/2022 (Unaudited)	30/6/2022 (Unaudited)	30/9/2021 (Unaudited)	30/9/2022 (Unaudited)	30/9/2021 (Unaudited)	31/3/2022 (Audited)
1	Turnover	84	80	81	164	175	345
2	Profit/(Loss) before tax	(64)	(71)	(57)	(135)	(136)	(262)
3	Profit/(Loss) after tax	(64)	(71)	(57)	(135)	(136)	(262)
4	Profit/(Loss) after tax from Discontinued Operations	(1,518)	(1,467)	(1,315)	(2,985)	(2,588)	(5,355)

III. The Consolidated Financial Results of the Company have been prepared in accordance with the Companies (Indian Accounting Standards) Rules, 2015 (Ind AS) prescribed under Section 133 of the Companies Act, 2013.
IV. The above is an extract of the detailed format of Quarterly Financial Results filed with the Stock Exchanges under Regulation 33 of the SEBI (Listing Obligations and Disclosure Requirements) Regulations, 2015. The full format of the Quarterly Financial Results are available on the websites of the Stock Exchange(s) and the Company, www.bseindia.com, www.nseindia.com and www.rcom.co.in.

(Reliance Communications Limited is under corporate insolvency resolution process pursuant to the provisions of the Insolvency and Bankruptcy Code, 2016. With effect from June 28, 2019, its affairs, business and assets are being managed by, and the powers of the board of directors are vested in, the Resolution Professional, Mr. Anish Niranjan Nanavaty, appointed by Hon'ble National Company Law Tribunal, Mumbai Bench, vide order dated June 21, 2019 which was published on the website of the Hon'ble National Company Law Tribunal, Mumbai Bench on June 28, 2019).

Place : Navi Mumbai
Date : November 12, 2022

MILESTONE GLOBAL LIMITED

CIN: L93000KA1990PLC011082

54-B, HOSKOTE INDUSTRIAL AREA (KIADB), CHINTAMANI ROAD, HOSKOTE - 562 114
Website: www.milestonegloballimited.com | E-mail: alkasgl@yahoo.com.

EXTRACT OF STANDALONE AND CONSOLIDATED UNAUDITED FINANCIAL RESULTS FOR QUARTER AND HALF YEAR ENDED 30TH SEPTEMBER 2022

(Rs. In Lakhs)

Sl. No.	Particulars	STANDALONE			CONSOLIDATED		
		Three Months Ended	Half Year Ended	Corresponding Three Months Ended	Three Months Ended	Half Year Ended	Corresponding Three Months Ended
		30.09.2022 Unaudited	30.09.2022 Unaudited	30.09.2021 Unaudited	30.09.2022 Unaudited	30.09.2022 Unaudited	30.09.2021 Unaudited
1	Total Income from Operations (Net)	364.84	711.07	648.56	380.83	743.07	670.71
2	Net Profit / (Loss) for the period before tax, Exceptional & Extraordinary items	15.70	37.17	69.53	(3.42)	12.67	84.77
3	Net Profit / (Loss) for the period before tax, after Exceptional & Extraordinary items	15.70	37.17	69.53	(3.42)	12.67	84.77
4	Net Profit / (Loss) for the period after tax, Exceptional & Extraordinary items	15.70	37.17	69.53	(3.42)	12.67	84.77
5	Total Comprehensive Income for the period (Comprising profit after tax and other comprehensive income)	15.79	37.26	69.53	23.23	39.32	85.74
6	Equity Share Capital (Face value of Rs. 10/- Per share)	501.75	501.75	501.75	501.75	501.75	501.75
7	Earnings per share (of Rs. 10/- each) (Net Annualized)						
	i Basic	0.31	0.74	1.39	0.46	0.78	1.71
	ii Diluted	0.31	0.74	1.39	0.46	0.78	1.71

Note: The above is an extract of the detailed format of Quarterly and Half-Yearly Financial Results filed with the Stock Exchange under Regulation 33 of the SEBI (Listing and Other Disclosure Requirements) Regulations, 2015. The Full Format of the Quarterly and Annual Financial Results are available on the Stock Exchange Website: www.bseindia.com.

For and on behalf of board of directors
sd/-
ALOK KRISHNA AGARWAL
Chairman
DIN NO. 00127273

Place: New Delhi
Date: 12.11.2022

THE INVESTMENT TRUST OF INDIA LIMITED

Regd. Office: ITI House, 36, Dr.R.K. Shirodkar Marg, Parel, Mumbai 400012
Tel.: +91-22-4027 3600; Fax: +91-22-40273700; Email: cosecretary@itiorg.com; Website: www.itiorg.com
CIN: L65910MH1991PLC062067



STATEMENT OF UNAUDITED CONSOLIDATED FINANCIAL RESULTS FOR THE QUARTER AND SIX MONTHS PERIOD ENDED SEPTEMBER 30, 2022

(₹ in lakhs)

Sr. no.	Particulars	Quarter ended			Six months ended		Year ended
		30.09.2022	30.06.2022	30.09.2021	30.09.2022	30.09.2021	31.03.2022
		Unaudited	Unaudited	Unaudited	Unaudited	Unaudited	Audited
1	Total Income	8,109.04	8,758.57	9,893.85	16,867.61	18,149.92	33,934.06
2	Net Profit/(Loss) for the period (before tax, exceptional items and share of profit of associates)	630.08	(312.43)	1,181.50	317.65	1,472.83	814.24
3	Net Profit/(Loss) for the period before tax (after exceptional items and share of profit of associates)	678.99	(250.61)	1,555.57	428.38	1,766.77	1,197.01
4	Net Profit/(Loss) for the period (after tax, exceptional items, non-controlling interest and share of profit of associates)	292.24	(474.14)	962.20	(181.90)	1,008.31	145.09
5	Total Comprehensive Income/(Loss) for the period [Comprising Profit for the period (after tax) and Other Comprehensive Income (after tax)]	303.91	(462.47)	961.92	(158.56)	1,007.60	190.55
6	Paid up Equity Share Capital (Face value ₹10 per share)	5,224.22	5,224.22	5,152.03	5,224.22	5,152.03	5,152.03
7	Other Equity (excluding Revaluation Reserve) as shown in the Audited Balance Sheet of the previous year	-	-	-	-	-	54,930.88
8	Earnings per share before and after extraordinary items (face value of ₹10 each)						
	Basic (₹)	0.57	(0.91)	1.68	(0.34)	1.80	0.31
	Diluted (₹)	0.57	(0.91)	1.66	(0.34)	1.78	0.30

Notes:
1 The above results have been reviewed by the Audit Committee and subsequently approved by the Board of Directors of The Investment Trust of India Limited ("the Company") at its meeting held on November 11, 2022. The Statutory Auditor of the Company has carried out an Independent Auditors' Review of Interim Consolidated Financial Results.
2 These results have been prepared in accordance with the Indian Accounting Standards (referred to as "Ind AS") Financial Reporting prescribed under Section 133 of the Companies Act, 2013 read with Companies (Indian Accounting Standards) Rules as amended from time to time.
3 The above is an extract of the detailed unaudited quarterly and half-yearly financial results filed with the Stock Exchanges under Regulation 33 of the SEBI (Listing Obligations and Disclosure Requirements) Regulations, 2015. The Financial Results of the quarter ended September 30, 2022 are available on the BSE website at www.bseindia.com; NSE website at www.nseindia.com and the Company's website at www.itiorg.com

4 Standalone information:

Particulars	Quarter ended			Six months ended		Year ended
	30.09.2022	30.06.2022	30.09.2021	30.09.2022	30.09.2021	31.03.2022
	Unaudited	Unaudited	Unaudited	Unaudited	Unaudited	Audited
Total Income	2,799.87	3,688.59	3,337.25	6,488.46	6,334.16	12,430.93
Profit/(Loss) before tax	28.98	156.89	(35.91)	185.87	399.55	26.17
Profit/(Loss) after tax	31.74	162.43	(32.63)	194.17	424.44	95.40

For and on behalf of the Board
The Investment Trust of India Limited
Chintan V. Valia
Non Executive Chairman
DIN: 05333936

Mumbai, November 11, 2022
Please visit us at www.itiorg.com

KAMAT HOTELS (INDIA) LIMITED

Regd. Office: 70-C, Nehru Road, Near Santacruz Airport, Vile Parle (East), Mumbai 400 099.
CIN: L55101MH1986PLC039307, Tel. No. 022 26164000 Website: www.khil.com, Email: cs@khil.com

EXTRACT OF UNAUDITED STATEMENT OF STANDALONE AND CONSOLIDATED FINANCIAL RESULTS FOR THE QUARTER & HALF YEAR ENDED 30TH SEPTEMBER, 2022.

(₹ in Lakhs)

Sr. No.	Particulars	Standalone				Consolidated			
		Quarter Ended 30.09.2022 (Unaudited)	Half year ended 30.09.2022 (Unaudited)	Quarter Ended 30.09.2021 (Unaudited)	Year Ended 31.03.2022 (Audited)	Quarter Ended 30.09.2022 (Unaudited)	Half year ended 30.09.2022 (Unaudited)	Quarter Ended 30.09.2021 (Unaudited)	Year Ended 31.03.2022 (Audited)
1	Total income from Operations	4,561.74	9,782.43	2,428.95	10,818.68	6,173.24	13,066.89	3,311.69	14,448.84
2	Net Profit / (Loss) for the period before tax (before exceptional items)	27.21	971.72	(917.13)	(2,970.16)	245.12	1,640.07	(913.36)	(3,006.82)
3	Net Profit / (Loss) for the period before tax (after exceptional items)	27.21	971.72	(917.13)	(2,970.16)	245.12	1,640.07	(913.36)	(3,006.82)
4	Net Profit / (Loss) for the period after tax (after exceptional items)	19.12	726.70	(687.31)	(2,234.40)	236.90	1,396.23	(682.86)	(2,287.18)
5	Total Comprehensive Income for the period (Comprising profit / (loss) for the period (after tax) and Other Comprehensive Income (after tax)	30.20	746.94	(687.31)	(2,215.71)	250.15	1,422.27	(682.86)	(2,242.08)
6	Paid-up Equity Share Capital (Face value of Equity Share Rs. 10/- each) (including forfeited shares)	2,417.26	2,417.26	2,417.26	2,417.26	2,417.26	2,417.26	2,417.26	2,417.26
7	Other equity (Reserves excluding revaluation reserves)				(6,508.95)				(20,533.97)
8	Earnings per share (EPS) (Face value of Rs. 10/- each)								
	Basic (In Rupees)	0.08	3.08	(2.91)	(9.47)	1.00	5.91	(2.90)	(9.61)
	Diluted (In Rupees)	0.08	3.08	(2.91)	(9.47)	1.00	5.91	(2.90)	(9.61)

Notes:
1) The above standalone and consolidated results have been prepared in accordance with guidelines issued by Securities and Exchange Board of India ("SEBI") and the Indian Accounting Standards (Ind AS) prescribed under section 133 of the Companies Act, 2013.
2) The above is an extract of the detailed format of Unaudited Financial Results for the quarter and half year ended 30th September, 2022, filed with the Stock Exchanges under Regulation 33 of the SEBI (Listing Obligations and Disclosure Requirements) Regulations, 2015. The full format of the above Financial Results are available on the Stock Exchange websites- www.bseindia.com / www.nseindia.com and also on the Company's website www.khil.com.

Mumbai
12th November, 2022

For and on behalf of the Board of Directors
Kamat Hotels (India) Limited
Dr. Vithal V. Kamat
Executive Chairman and Managing Director
(DIN : 00195341)

XELPMOC DESIGN AND TECH LIMITED

CIN: L72200KA2015PLC082873
Registered Office: #17, 4th Floor, Agies Building, 1st 'A' Cross, 5th Block, Koramangala, Bengaluru - 560 034, Karnataka, India.
Tel. No: 080 4370 8360; E-mail: vaishali.kondbhar@xelpmoc.in; Website: www.xelpmoc.in

Statement of unaudited standalone and consolidated financial results for the quarter and six months ended September 30, 2022

(Rupees in 1000's except per share data)

Sl. No.	Particulars	Standalone				Consolidated			
		Quarter ended September 30, 2022 (Unaudited)	Six months ended September 30, 2022 (Unaudited)	Quarter ended September 30, 2021 (Unaudited)	Year ended March 31, 2022 (Audited)	Quarter ended September 30, 2022 (Unaudited)	Six months ended September 30, 2022 (Unaudited)	Quarter ended September 30, 2021 (Unaudited)	Year ended March 31, 2022 (Audited)
1	Income from operations	39,201.23	69,855.42	11,168.49	80,548.23	43,018.72	75,072.92	11,168.49	80,548.23
2	Net Profit for the period (before Tax, Exceptional and/or Extraordinary Items)	(33,131.44)	(71,899.87)	(33,409.35)	(1,34,927.61)	(42,115.76)	(83,989.84)	(33,250.01)	(1,34,590.57)
3	Net Profit for the period before tax (after Exceptional and/or Extraordinary Items)	(33,131.44)	(71,899.87)	(33,409.35)	(1,34,927.61)	(42,115.76)	(83,989.84)	(33,250.01)	(1,34,590.57)
4	Net Profit for the period after tax (after Exceptional and/or Extraordinary Items)	(31,383.87)	(67,711.75)	(33,813.53)	(1,28,580.48)	(40,401.29)	(79,812.11)	(33,654.19)	(1,28,343.22)
5	Total Comprehensive Income for the period (Comprising Profit for the period (after tax) and Other Comprehensive Income (after tax))	(4,390.87)	(40,718.75)	67,237.20	(21,308.19)	(13,558.87)	(53,082.93)	67,396.54	(21,070.93)
6	Equity share capital	1,45,024.13	1,45,024.13	1,44,252.98	1,44,784.13	1,45,024.13	1,45,024.13	1,44,252.98	1,44,784.13
7	Reserves excluding revaluation reserves as per the balance sheet of the previous year				7,75,809.31				8,26,886.22
8	Earnings per share of (Rs.10 each) **								
	a) Basic (Rs.)	(2.17)	(4.67)	(2.41)	(9.08)	(2.79)	(5.51)	(2.40)	(9.07)
	b) Diluted (Rs.)	(2.09)	(4.52)	(2.33)	(8.82)	(2.69)	(5.33)	(2.32)	(8.80)

**EPS is not annualized for the quarter and six months ended September 30, 2022 and quarter and six months ended September 30, 2021.

Note:
1 The above is an extract of the detailed format of Quarterly and Half yearly Financial Results filed with the Stock Exchanges under Regulation 33 of the SEBI (Listing Obligations and Disclosure Requirements) Regulations, 2015. The full format of the Quarterly Financial Results are available on the websites of the Stock Exchange(s) www.bseindia.com & www.nseindia.com and on the website of the Company www.xelpmoc.in under Investor Relation Section.
2 The statement of unaudited financial results for the quarter and six months ended September 30, 2022 has been reviewed by the Audit Committee and approved by the Board of Directors at their respective meetings held on November 12, 2022. The Statutory Auditors have conducted a "Limited review" of these results in terms of Regulation 33 of SEBI (Listing Obligations and Disclosure Requirements) Regulations 2015.

For and on behalf of the board of directors of
Xelpmoc Design and Tech Limited
sd/-
Srinivas Koorra
Whole Time Director and Chief Financial Officer
DIN: 07227584

Place: Hyderabad
Date: 12.11.2022

AROHAN FINANCIAL SERVICES LIMITED

Registered Office: PTI Building, 4th Floor,
DP 9, Salt Lake, Sector-V, Kolkata - 700091, West Bengal, India
T: +91 33 4015 6000 | CIN: U74140WB1991PLC053189
E-mail: compliance@arohan.in | website: www.arohan.in

Financial Results of Arohan Financial Services Limited for the period ended September 30, 2022

[Regulation 52(8), read with Regulation 52 (4), of the SEBI (LODR) Regulations, 2015]

(All amounts in lakhs of INR, unless otherwise stated)

Sl. No.	Particulars	Quarter ended 30 September 2022 (Unaudited)	Quarter ended 30 September 2021 (Unaudited)	Year ended 31 March 2022 (Audited)
1.	Total Income from Operations	27,552.33	21,924.22	90,172.57
2.	Net Profit / (Loss) for the period / year (before Tax, Exceptional and / or Extraordinary items)	1,940.30	2,426.92	8,294.10
3.	Net Profit / (Loss) for the period / year before tax (after Exceptional and / or Extraordinary items)	1,940.30	2,426.92	8,294.10
4.	Net Profit / (Loss			

(SHILPA. R. NAYAK)
NOMINEE OF THE DRCS - 3RD
ZONE, BANGALORE

శ్రీ శిల్పా రి. నాయక్
DRCS నామినేట్ - 3వ జోన్, బెంగళూరు
13.11.2022 వ. దావెన

Place: Hyderabad
Date: 12.11.2022

Srinivas Kooru
Whole Time Director and Chief Financial Officer
DIN: 07227584

